

Phone : +91 80 67125400 Fax : +91 80 67125408 Email : info@izmoltd.com

November 11, 2023

The Manager	The Manager – Listing Department
Corporate Relationship Department	National Stock Exchange of India Limited
BSE Limited	Exchange Plaza, 5th Floor
Floor 25, Phiroze Jeejeebhoy Tower	Plot No. C/1, G Block,
Dalal Street, Mumbai-400001	Bandra Kurla Complex,
	Bandra(E), Mumbai-400051
BSE Scrip Code: 532341	NSE Symbol: IZMO

Dear Sir/Madam,

Subject: Submission of Newspaper Advertisements

In terms of Regulation 47 of the SEBI (Listing Obligations and Disclosure Requirements) Regulations, 2015 (as amended), we submit herewith copies of the Newspaper Advertisements published in "Financial Express" (English newspaper) and "Vartha Bharati" (Kannada newspaper) on November 11, 2023 with respect to the Unaudited (Standalone and Consolidated) Financial Results of the Company for the quarter and half year ended September 30, 2023 and the same is also available on the website of the Company, viz., **www.izmoltd.com**

We request you to take the same on record.

Yours faithfully,

for IZMO Limited

SONA Digitally signed by SONAL JAJU
Date: 2023.11.11
13:12:42 +05'30'

Sonal Jaju

Company Secretary and Compliance Officer

Encl: As above

izmo Ltd.

177/2C, Bilekahalli Industrial Area, Bannerghatta Road, Bangalore-560 076, India

www.izmoltd.com

CIN: L72200KA1995PLC018734





FINANCIAL EXPRESS

izmo Itd. Driving **Profits**

Net Profit up 95%*

Operating Revenue up 22%**

Statement of Standalone Un-audited Financial Results for the Quarter ended 30-09-2023

Un-Audited Financial Results for the Quarter and Half Year Ended 30th Sep. 2023

61		- 3	Quarter Ended	Š.	Half Year Ended		Year Ended	
SI. No.	Particulars	Un-Audited 30.09.2023	Un-Audited 30.06.2023	Un-Audited 30.09.2022	Un-Audited 30.09.2023	Un-Audited 30.09.2022	Audited 31.03.2023	Audited 31.03.2022
1	Revenue from Operations	4,475.52	4,149.16	3,567.57	8,624.68	7,042.45	15,382.69	13,243.12
2	Other Income	75.48	100.89	108.08	176.37	278.93	353.18	550.23
3	Total Income	4,551.00	4,250.05	3,675.65	8,801.05	7,321.38	15,735.87	13,793.35
4	Profit/(Loss) for the period	511.94	501.09	309.27	1,013.03	519.13	2,001.64	1,603.78
5	Total other Comprehensive Income					3	4.25	(3.38)
6	Total Comprehensive Income for the Period	511.94	501.09	309.27	1,013.03	519.13	2,005.89	1,600.40
7	Paid-up Equity Share Captial (Face value Rs.10/- per share)	1,342.19	1,342.19	1,339.16	1,342.19	1,339.16	1,339.16	1,335.89
8	Reserves	27,026.81	26,502.03	24,425.87	27,026.81	24,425.87	25,951.88	23,895.18
9	Earnings Per Share (Face value of share at Rs.10/- each)(not Annualised)							
	(a) Basic	3.81	3.73	2.31	7.55	3.89	14.96	12.04

(Rs. in Lakhs) Quarter Ended Year Ended Particulars 4 8 1 Un-Audited Un-Audited Un-Audited Un-Audited Audited Audited Audited No. 30.09.2023 30.06.2023 30.09.2022 30.09.2023 30.09.2022 31.03.2023 31.03.2022 1 Revenue from Operations 1,053.35 937.29 870.71 1,990.64 1,714.07 3,458.42 2,979.31 2 Other Income 22.92 20.04 54.45 42.89 116.32 31.53 92.09 3 Total Income 1,084.88 960.21 890.75 2,045.09 1,756.96 3,550.51 3,095.63 4 Profit/(Loss) for the period 7.25 5.09 8.88 10.54 10.11 1.63 17.20 5 Total other Comprehensive Income 4.25 (3.38)6 Total Comprehensive Income for the Period 1.63 7.25 5.09 8.88 10.54 21.45 6.73 Paid-up Equity Share Captial 1,342.19 1,342.19 1,339.16 1,342.19 1,339.16 1,339.16 1,335.89 (Face value Rs.10/- per share) 8 Reserves 15,870.51 15,856.04 15,749.55 15,870.51 15,749.55 15,799.73 15,727.45 Earnings Per Share (Face value of share at Rs.10/- each)(not Annualised) (a) Basic 0.01 0.05 0.04 0.07 0.08 0.13 0.08 0.04 0.07 (b) Diluted 0.01 0.05 0.08 0.13 0.08 See accompanying notes to the Financial Results.

For and on behalf of the Board

Flat No. 9, Prestige Casablanca Apt.

Airport Road, Bengaluru - 560017

DEMAND NOTICE

sd/-

Sanjay Soni

DIN: 00609097

Managing Director

The above is an extract of the detailed format of Financial Results for the Q2 & HYE 30.09.2023 filed with Stock Exchanges under Regulation 33 of the SEBI (Listing Obligations and Disclosures Requirements) Regulation, 2015. The complete format of Financial Results is available on the Stock Exchange websites at www.bseindia.com, www.nseindia.com and also on Company's website at www.izmoltd.com.

Bengaluru

10th November, 2023

12.04

Notes to Financial Results:

(b) Diluted

1. The above un-audited results for Q2 and half year ended 30th September, 2023 have been reviewed by the Audit Committee and approved by the Board of Directors at its meeting held on 10-11-2023.

3.73

2.31

7.55

3.89

14.96

3.81

2. Limited Review of the above results has been carried out by the Auditors.

3. Investors Grievances during the quarter: Received - Nil, Attended - Nil, Pending - Nil.

- 4. The company has added 137 new clients on its AI enabled Frog Data platform during the last quarter. Total number of clients added in the US were 150.
- Addition in Europe to the client base was 48 new clients.

See accompanying notes to the Financial Results.

- 6. Increase in Share capital by Rs. 3.03 lakhs during HY ended 30.09.2023 is on account of allotment of ESOP shares (30,300 shares) to
- 7. Employee benefit expenses for the half year ended 30th Sept'23 includes Rs. 61.90 lakhs (Previous HYE 30.09.22 Rs. 11.56 lakhs) expenses recognised on account of Stock option offered to employees under ESOP Schemes, recognised over the vesting period.
- 8. Previous period figures have been re-grouped/reclassifed wherever necessary to conform to the current period presentation.
- 9. The Company operates in one reportable segment only.

*During the HY ended 30.09.2023 as compared to the same period in the last fiscal. **For HY ended 30.09,2023 as compared to HY ended 30.09.2022

Ph: +91 80 67125400, Fax: +91 80 67125408 www.izmoltd.com CIN: L72200KA1995PLC018734

#177/2C, Bilekahalli Industrial Area, Off Bannerghatta Road, Bengaluru-560 076

OFFICE OF THE RECOVERY OFFICER DEBTS RECOVERY TRIBUNAL-I, DELHI, 4t FLOOR, JEEVAN TARA BUILDING, PARLIAMENT STREET, NEW DELHI - 110001. R. C. No. 222/2019 IN OA/73/2016

M/S GREAT INDIAN CRAFTSMAN HOSPITALITY PVT. LTD K-804/2 MATA CHOWK MAHIPALPUR VASANT KUNJ ROAD NEW

KOTAK MAHINDRA BANK LTD. VS MIS. M/S GREAT INDIAN CRAFTSMAN HOSPITALITY PVT. LTD

PROCLAMATION OF SALE UNDER RULE 38, 52(2) OF SECOND SCHEDULE TO THE INCOME TAX ACT, 1961 READ WITH THE RECOVERY OF DEBTS DUE TO BANK AND FINANCIAL INSTITUTIONS ACT, 1993

- DELHI-110037 SHANUMOD SHARMA D-305 A LABURANUM APARTMENT SUSHANT LOK GURGOAN HARYANA
- CD3 SMT ANUROOPA BASAVARAJU K-804/2 MA TA CHOWK MAHIPALPUR VASANT KUNJ ROAD NEW DELHI
- SH RAJINDER GUPTA BLOCK A 2 THE WORLD SPA SECTOR 30 AND 40 GURGOAN, HARYANA CD5: SH SHARATH B SHIVASHANKAR NO 22 POONAM PLACE G-1 II STAGE 5 MAIN KHB COLONY BASWESHWARNGAR
- CD 6: MS APRA AUTO INDIA PVT LTD K-80 HAUZ KHAS ENCLAVE NEW DELHI 1. Whereas Recovery Certificate No. 222/2019 in OA No 73/2016 dated 04.07.2019 a sum of Rs. 3,10,33,430/- along with pendent elite and future

together with costs and charges as per recovery certificata And whereas the undersigned has ordered the sale of property mentioned in the

interest © 13.35 % p.a plus penal interest @2% compounded with montly interest from 19.01.2016 till realization from the Certificate Debtors

Schedule Notice is hereby given that in absence of any order of postponement, the property/properties as under shall be sold by e-auction and bidding

shall take place through "On line Electronic Bidding" through the website https://www.bankeauctions.com on 22.12.2023 between 12.00 pm and 01.00 pm with extensions of 10 minutes duration after 01.00pm, if required. Description of property Reserve Price

Description of property	Reserve Frice	EMD
property bearing no. 401, Swiss Town, Sadanhalli, Kasabahobli, Devanahalli, Bangalore 562157	Rs. 2,20,50,000/-	Rs. 23,00,000/-
 The EMD shall be paid through Demand Draft/Pay Order in favor of Recovery Officer, DRT-I, 		
attested copy of identity (voter I-card/Driving/license/passport) which should contain the address for f		
of PAN Card must reach to the Office of the Recovery Officer, DRT-I, Delhi latest by 19.12.2023 benclosed	efore 5.00 PM in AUC	TION BID FORM as

- The EMD received thereafter shall not be considered. The said deposit be adjusted in the case of successful bidders. The unsuccessful bidder shall take return of the EMD directly from the Registry, DRT-I, Delhi after receipt of such report from e-auction service provider/bank/financial nstitution on closure of the e-auction sale proceedings.
- The envelope containing EMD should be super-scribed "R.C.No.222/2019 "along with the details of the sender i.e. address, e-mail ID and
- Prospective bidders are required to register themselves with the portal and obtain user ID/password well in advance which is mandatory for bidding in above e-auction from M/s C1 India Pvt. Ltd, 3rd Floor, Plot No. 68, Sector-44, Gurgaon, Haryana, contact person Mr. Vinod Chauhan-98138-87931, Email: delhi@c1india.com and support@bankeauctions.com. Helpline No. +91-124 4302020(2021/2022/2023/2024, Support Mobile No's + 91-7291981124 \25\26. Details of Concerned Bank officers/Helpline numbers etc. are as under.

Name and Designation

Email & Phone Nos. Shri Dipanshu Singh and Shri Varun Vedasagar | Mobile No. 9953965199 and 7829433605

What is proposed to be sold are the rights to which the Certificate Debtors are entitled in respect of the properties. The properties will be sold along with liabilities, if any. The extent of the property/properties shown in the proclamation is as per the Recovery Certificate schedule. Recovery officer shall not be responsible for any variation in the extent due to any reason. The property will be sold on "as is where is" and "as is what is" condition. Intending bidders are advised to peruse copies of title deeds available with the bank and also check the identity and correctness of the property details,, encumbrances, etc.

- The property can be inspected by the prospective bidders before the date of sale for which the above named officer of the bank may be contacted.
- 9. The undersigned reserves the right to accept or reject any or all bids if found unreasonable or postpone the auction at any time without EMD of unsuccessful bidders will be received by such bidders from the Registry of DRT-1, on identification/production of Identity proof viz.
- PAN Card, Passport, Voter's ID, Valid Driving License or Photo Identity Card issued by Govt. and PSUs. Unsuccessful bidders shall ensure return of their EMD and, if not received within a reasonable time, immediately contact the Recovery Officer-I, DRT-I, Delhi/Registry, DRT-I, Delhi or the
- 11. No officer or other person, having any duty to perform in connection with sale, however, either directly or indirectly bid for, acquire or attempt to acquire any interest in the property sold. The sale shall be subject to the conditions prescribed in the Second Schedule to the Income Tax Act, 1961 and rules made thereunder and to
- the further following conditions: The particulars specified in the annexed schedule have been stated to the best of the information of the undersigned, but the undersigned shall not be answerable for any error, mis-statement or omission in this proclamation. 13. The amount by which the biddings are to be increased shall be in multiple of Rs. 1,00,000 (Rupees One Lakh only). In the event of any dispute

arising as to the amount of bid, or as to the bidder, the lot shall at once be again put up to auction.

- 14. The Successful/Highest Bidder shall be declared to be the purchaser of any lot provided that further that the amount bid by him is not less than the reserve price. It shall be in the discretion of the undersigned to decline acceptance of the highest bid when the price offered appears so
- clearly inadequate as to make it inadvisable to do so. Successful/ highest bidder shall have to prepare DD/Pay order for 25% of the sale proceeds favoring Recovery Officer, DRT-I, Delhi, A/c R.C. No.222/2019 next working days after close of e-auction and after adjusting the earnest money (EMD) and sending/depositing the same in the office
- of the Recovery Officer so as to reach within 3 days from the close of e-auction failing which the earnest money (EMD) shall be forfeited 16. The Successful/Highest Bidder shall deposit, through Demand Draft/Pay Order favoring Recovery Officer, DRT-I, Delhi A/C. R.C. No. 222/2019, the balance 75% of the sale proceeds before the Recovery Officer, DRT-I on or before 15th day from the date of sale of the property,
- exclusive of such day, or if the 15th day be Sunday or other holiday, then on the first office day after the 15th day along with the poundage fee @ 2% upto Rs 1,000 and @ 1% on the excess of such gross amount over Rs 1000/- in favor of Registrar, DRT-I Delhi. (In case of deposit of balance amount of 75% through post the same should reach the Recovery Officer as above.) 17. In case of default of payment within the prescribed period, the property shall be resold, after the issue of fresh proclamation of sale. The
- deposit, after defraying the expenses of the sale, may, if the undersigned thinks fit, be forfeited to the government and the defaulting purchaser shall forfeit all claims to the property or to any part of the sum for which it may subsequently be sold. 18. EMD and subsequent demand drafts payable by such successful auction purchaser is to be collected by the Authorised Officer of CH Bank
- from the registry, DRT-I, Delhi, who will be responsible for keeping the EMD of such successful bidder and remaining amount payable for such sale payable within 15 days in FDR form for a period of 45 days initially, in auto renewal mode and a copy of such FDR's is also to be filed before this forum for records. Bank shall be responsible for loss of interest (if any) on failure in collecting and depositing the amount paid. On confirmation of sale by this forum interest on EMD and subsequent payment of such sale shall accrue in the RC account and any claim by such successful auction purchaser for such interest on bid amount/EMD shall not be entertained.
- 19. In case of default of payment within the prescribed period, the property shall be resold, after the issue if fresh proclamation of sale. The deposit, after defraying the expenses of the sale, may, if the undersigned thinks fit, be forfeited to Government and the defulting purchaser shall forfeit all claims to the property or to any part of the sum for which it may subsequently be sold.
- EMD and subsequent demand drafts payable by such successful auction purchaser is to be collected by the Authorized Officer of CH Bank from the Registry, DRT-I, Delhi who will be responsible for keep the EMD of such successful bidder and remaining amount payable for such sale payable within 15 days in FDR form for a period of 45 days initially, in auto renewal mode and a copy of such FDRs is also to be filed before this forum for records. Bank shall be responsible for loss of interest (if, any) on failure in collecting and depositing the amount paid. On confirmation of sale by this forum interest on EMD and subsequent payment of such sale shall accrue in the RC account and any claim by such successful auction purchaser for such interest on bid amount/EMD shall not be entertained.

SCHEDULE OF PROPERTY

Description of the property to be sold with the names of Revenue Assessed Details of any Claims, if any, which have been the Co-owners where the property belongs to the upon the property encumbrance to put forward to the property, and or any part thereof which property is any other known particulars defaulter and any other person as Co-owners bearing on its nature and value Property bearing No. 401, Swiss Town, Sadanahalli, No information received

Kasabahobli, Devanahalli, Bangalore - 562157 Given under my hand and seal on 02.11.2023.

(Rajesh Kumar) Recovery Officer, DRT-I, Delhi

INDIA SHELTER FINANCE CORPORATION LTD. Regd: Off:-6TH FLOOR, PLOT-15, SECTOR-44, INSTITUTIONAL AREA, GURGAON, HARYANA-122002 Branch Office:2ND FLOOR, OPPOSITE MIN

VIDHANA SOUDHA CHOWDESHWARI COMPLEX, BB ROAD, DEVANAHALLI, BANGALORE RURAL- 562110, **Branch Office**:3367/3A, 1ST FLOOR, NANDI SANKIRANA, ABOVE APOLLO PHARMACY, SHAMANUR ROAD, OPP. HP PETROL PUMP, MCC B BLOCK, DAVANAGERE-577004. NOTICE UNDER SECTION 13(2) OF THE SECURITIZATION AND RECONSTRUCTION OF FINANCIAL ASSETS AND ENFORCEMENT OF SECURITY INTEREST ACT, 2002. NOTICE is hereby given that the following borrower's who have availed loan from India Shelter Finance Corporation Ltd. (ISFCL) have failed to pay Equated Monthly Installments (EMIs) of their Loan to ISFCL and that their Loan Account has been classified as Non Performing Asset as per the guidelines issued by National Housing Bank. The borrower(s) have provided security of the immovable properties to ISFCL the details of which are described herein below. The details of the Loan and the amounts outstanding and payable by the borrower/s to ISFCL as on date are also indicated here below. The borrower(s) as well as the public in general are hereby informed that the undersigned being the Authorised Officer of ISFCL, the secured creditor has initiated action against the following borrower(s) under the provision of the Securitization and Reconstruction of Financial Asset and Enforcement of security Interest Act 2002 and issued notice under this Act details mentioned below. If the following borrower(s) fail to repay the outstanding dues indicated against their names within 60(Sixty) days of the notice, the undersigned will exercise any one or more of the powers conferred on the secured Creditor under sub-section (4) of the section-13 of the SARFAESI Act, including the power to take the possession and sell the same. The

Name of the Borrower(s)/ Guarantor/legal heir/legal representative, Loan account no.	NPA date / Demand Notice	Demand Notice Date and Amount	Description of secured Asset(s) (immovable properties)			
ARATHIP & GAJENDRAR LOAN ACCOUNT NO. LADVCLLONS00005038516	05th/Oct/2023 & 14th/Oct/2023	Lakh Eighty One Thousand Seven Hundred Ninety Eight Only) due as on 12.10.2023 together with interest from	All That Piece And Parcel Of Property Bearing Vp Kathano. 297 Pro. No. 1519002006 00201122 Nagashettihalli (V) Kammasandra, Kgf Taluk Kolar Kamataka 563121 Boundary:-East Road, West- Road, North- Property belongs to Parameshwarappa.			
SHANKARAMMAM&MANJUNATHAM LOANACCOUNT NO. LADVCLLONS000005033764	05th/Oct/2023 & 14th/Oct/2023	Lakh Twenty Seven Thousand Four Hundred Seventy Three Only) due as on 12.10.2023 together with interest from	All That Piece And Parcel Of Property Bearing Assessment No. 1949/8900, Ward No. 32, 5Th Block, Chitradurga Karnataka -577501 BOUNDARY:-East-Road, West-property belongs to Lokeshappa, North-House Belong to Jayamma, South-House Belong to Obayya			
Place: Karnataka, Date: 11.11.2023		IN	DIA SHELTER FINANCE CORPORATION LTI (AUTHORIZED OFFICER)			

Date: 11.11.2023

Date: 11-11.2023, Place: VIJAYAPURA

BAJAJ FINSERV

BAJAJ HOUSING FINANCE LIMITED Corporate office: Cerebrum IT Park B2 Building 5th Floor, Kalyani Nagar, Pune, Maharashtra-411014

Branch Office: SHIVAM COMPLEX 2nd FLOOR 979 GURUKUL ROAD CLAI WORLD ABOVE UNION BANK OF INDIA BIJAPUR 586101. POSSESSION NOTICE

U/s 13(4) of the Security Interest Act 2002. Rule 8-(1) of the Security Interest (Enforcement) Rules 2002. (Appendix-IV)

Whereas, the undersigned being the Authorized Officer of M/s BAJAJ HOUSING FINANCE LIMITED (BHFL) under the Securitization and Reconstruction of Financial Assets and Enforcement of Security Interest Act 2002 and in exercise of powers conferred under section 13(2) read with Rule 3 of the Security Interest (Enforcement) Rules 2002, issued Demand Notice(s) to Borrower(s)/Co-Borrower(s)/ Guarantor(s) mentioned herein below to repay the amount mentioned in the notice within 60 days from the date of receipt of the said notice. The Borrower(s)/ Co-Borrower(s)/ Guarantor(s) having failed to repay the amount, notice is hereby given to the Borrower(s)/ Co-Borrower(s)/ Guarantor(s) and the public in general that the undersigned on behalf of M/s Bajaj Housing Finance Limited, has taken over the possession of the property described herein below in exercise of the powers conferred on him under Section 13(4) of the said Act read with Rule 8-(1) of the said rules. The Borrower(s) Co-Borrower(s)/ Guarantor(s) in particular and the public in general are hereby cautioned not to deal with the below said property and any deal

ings with the said property will besubject to the first charge of BHFL for the amount(s) as mentioned herein under with future interest thereon. Description of Secured Asset (Immovable Property) | Demand Notice Date | Date of Name of the Borrower(s)/ Guarantor (s) Possession (LAN No., Name of Branch) and Amount All That Piece And Parcel Of The Non-Agricultural Property 19th August, 2023 Described As: House List Property No. 3890/1, Plot No.1, Branch: Bijapur LAN No. Rs.8,35,957/-Measuring East To West - 50 Feet And North To South 30 H4B1FRL0335209 Feet, Situated At Near Governament School (Rupees Eight Lac 1. Kashibai P Rathod Borrower Devarahipparagi Town, Devarahipparagi Taluk And Thirty Five 06-11-2023 2. Sagar Rathod Co- Borrower **Thousand Nine** Vijayapura District. North :- House Belongs To Desu Ratoda Both At Hanuman Mandir, Devara West :- Road South :- House Bilongs To Limbu Kesu Hundred Fifty Seven Hippargi, Bijapur-586115 Only) Ratodaeast :- Road

SUNIL AGRO FOODS LIMITED

Regd. Office: Plot No-39- A2, Industrial Area, Chokkahalli, Hosakote, Karnataka - 562 114 Phone No- +91- 80- 27971371/ 27971463 | Website: http://www.sunilagro.in

CIN: L01111KA1988PLC008861

Extract of the Unaudited Financial Results for the quarter ended September 30, 2023

(Rs. in Lakhs, except share and per share data, unless otherwise stated)

Sd/- Authorised Officer, Bajaj Housing Finance Limited

SI. No.	Particulars	For the Quarter ended Sep. 30, 2023 (Unaudited)	Corresponding 3 Months ended in the previous year Sep. 30, 2022 (Unaudited)	Year ended 31.03.2023 (Audited)
1	Total Revenue from Operations (including other income)	5,586.32	5,645.55	21,008.99
2	Net Profit for the period (before tax and Exceptional Items)	41.25	26.19	107.78
3	Net Profit for the period before tax (after Exceptional Items)	41.25	26.19	107.78
4	Net Profit for the period after tax (after Extraordinary items)	31.33	31.91	89.04
5	Total Comprehensive Income (Comprising Profit / (Loss) after tax and Other Comprehensive Income after tax)	32.67	32.96	97.85
6	Equity Share Capital (Face value of share: Rs.10/-)	300.30	300.30	300.30
7	Reserves (excluding Revaluation Reserves as shown in the Balance Sheet of previous year)	1,352.77	1,300.42	1300.42
8	Earnings per share of Rs. 10/- each		200022555000 S	41004587710
900	a) Basic	1.04	1.06	2.96
	b) Diluted	1.04	1.06	2.96

* For the period only and not annualized.

- The unaudited financial results of the Company for the quarter ended September 30, 2023 have been approved by the Board of Directors of the Company at its meeting held on November 10, 2023.
- The financial results of the Company have been prepared in accordance with the Indian Accounting Standards ("Ind AS") as prescribed under Section 133 of the Companies Act, 2013 read with the Companies (Indian Accounting Standards) Rules, 2015 as amended.
- The above is an extract of the detailed format of Quarterly Financial Results filed with the Stock Exchanges under Regulation 33 of the SEBI (Listing and Other Disclosure Requirements) Regulations, 2015. The full format of the Quarterly Financial Results are available on the BSE Limited at www.bseindia.com and on the Company's website at www.sunilagro.in.

By Order of the Board, For Sunil Agro Foods Limited.

Pramod Kumar S Chief Executive Officer and Director

financialexp.epa

Date: 10th November, 2023

Place: Bengaluru

ಕೃಷಿ, ಶಿಕ್ಷಣ, ವಿಜ್ಞಾನ, ಸಾಹಿತ್ಯ, ಸಂಗೀತ, ಭರತನಾಟ್ಯ, ಕ್ರೀಡೆ, ವೈದ್ಯಕೀಯ, ಸಮಾಜ ಸೇವೆ, ರಾಜಕೀಯ

ವಿವರಗಳು

ಈ ಅವಧಿಯ ನಿವಳ ಲಾಭ/ (ನಷ) (ತೆರಿಗೆಗೆ ಮುನ್ನ

ಈ ಅವಧಿಯಲ್ಲಿ ತೆರಿಗೆಗೆ ಮುನ್ನ ನಿವ್ವಳ ಲಾಭ/ (ನಷ್ಟ)

(ಎಕ್ಸೆಪ್ಷೆನಲ್ ಮತ್ತು/ಎಕ್ಸ್ಟಾಡಿನರಿ ಅಂಶಗಳ ಬಳಿಕ)

ಈ ಅವಧಿಯ ಒಟ್ಟು ಸಮಗ್ರ ಆದಾಯ (ಎಕ್ಸೆಪ್ಷೆನಲ್

ಕಳೆದ ವರ್ಷದ ಪರಿಶೋದಿತ ಬ್ಲಾಲೆನ್ಶೀಟ್ನಲಿ

ತೋರಿಸಿದಂತೆ ಮೀಸಲುಗಳು (ಮರುಮೌಲ್ಯಮಾಪನ

ಪ್ರತಿ ಷೇರಿಗೆ ಗಳಿಕೆ (ರೂಪಾಯಿ 10ರ) (ಮುಂದುವರಿದ

ಮತ್ತು ಮುಂದುವರಿಯದ ಕಾರ್ಯಾಚರಣೆಗಳಿಗೆ)

ಈ ಅವಧಿಯ (ಲಾಭ/(ನಷ್ಟ) (ತೆರಿಗೆ ಬಳಿಕ) ಮತ್ತು ಇತರ

ಮತ್ತು/ ಎಕ್ಸ್ಟಾಡಿನರಿ ಅಂಶಗಳ ಬಳಿಕ)

ಸಮಗ್ರ ಆದಾಯ (ತೆರಿಗೆ ಬಳಿಕ)

1. ಮೂಲ:

2. ದುರ್ಬಲ:

ದಿನಾಂಕ: 10ನೇ ನವೆಂಬರ್ 2023

CHANGE OF NAME

of No. 403, SRI SAI DIAMOND

APARTMENT, 3rd CROSS, ALLFA

GARDEN, KODIGEHALLI MAIN ROAD

HOODI, BENGALURU 560036

have changed my name to

KONDLAPUDI SUDHAKAR REDDY

Vide Affidavit dated 09.11.2023

sworn before advocate and notary

Mamatha .N.K, Bangalore

CHANGE OF NAME

I, ANMOL VIJAYKUMAR MUNNOLLI,

S/o. Vijaykumar Munnolli and

Residing at No.12, Ashraya, Kaveri

Layout, HA Farm Post, Dasarahalli,

Bangalore 560024 have changed

my name to ANMOL MUNNOLLI

vide affidavit dated: 06.11.2023

before B V Nagabhushana,

CHANGE OF NAME

I. YANGERJUNGLA, W/o. Dinesh Devnani, R/at No. B11, Tallam

Residency, 11, Serpentine Road, Kumara Park West, Seshadripuram,

Bengaluru-560020, have changed my name to YANGERJUNGLA PONGENER, vide affidavit dated: 08.11.2023 before notary PRAKASHA.C, Bengaluru.

CHANGE OF NAME I, SYED MANZOOR AHAMMED, Resident of No. 108, 3rd Cross,

Thanisandra Main Road. Saraipalya, Dr Shivaramakaranth

Nagar Post, Bengaluru-560077,

have changed my name to Mr.

SYED MANZOOR AHMED, vide

affidavit dated: 10.11.2023 before

notary C. SHARADA, Bengaluru.

CHANGE OF NAME

I, SALEEM SHARIEF, S/o. Mahamood

Shariaf, Resident of No. 18, 1st Main

2nd Cross, Muddamma Garden Near

Water Tank, Benson Town Post,

Bengaluru-560046, have changed

my name to **SALEEM SHARIEFF,** vide

affidavit dated: 08.11.2023 before

notary MEER HASSAN, Bengaluru.

CHANGE OF NAME

I, PRITHVI RAJ VERMA, aged 20yrs,

S/o. Anand Chamraj, Resident of

Anand Industries, C-11, Jigani Link

Road, 4th Phase, Bommasandra,

Bengaluru-560099, Karnataka,

Shall henceforth be known as

PRITHVI RAJ VERMA ANAND, vide affidavit dated: 10.11.2023 before

notary B.M. CHANDRASHEKAR,

LOST

, **SRIPRAKASH H V** S/o H B VASUDEVAIAH, esident of C-8/5, SBI Flat, Binnyspon Sarden, Magadi Road, Bengaluru-560023, (arnataka, Mobile Number 9945638228,

Garden, Magadi Road, Bengaluru-560023, Karnataka, Mobile Number 9945638228, have lost Original Sale Deed dated 04-08-2003 vide Regd. No. 5846/2003-2004 stored in CD No. YNK-51, Sub-registrar office, Yelahanka, Bangalore North Taluk. Property details are as follows: Site No. 12(A) Khatha No. 111/12 (North Left Portion) AIRPORT COUNTY (Formerly SANCTUARY 2000) situated in Sy No. 62, Mutugadahalli Village and Sy. Nos 78, 79,80,81,82,83 of Begur Village, JalaHobli, Bengaluru North Taluk measuring 2400 Square Feet, East to West 60 Feet, North to South 40 Feet bounded by on the: East: Plot No. 12 (B), West by: Road, North by: Plot No. 12 (B), South by: Plot No. 10 (D), Begur Village, Totally measuring 2400 Square Feet (Two Thousand Four Hundred Square Feet). An affidavit (lost document) has been sworn in front of the Notary and an E-lost report dated 1" Nov 2023 has been registered. I also state and declare that I have not sold, pledged, mortgaged, leased or rented the above mentioned property to any individual or bank or financial institutions or any other

Bengaluru.

Bengaluru.

ಸ್ಥಚ: ಬೆಂಗಳೂರು

ಕಾರ್ಯಾಚರಣೆಯಿಂದ ಒಟ್ಟು ಆದಾಯ

ಎಕ್ಷಿಪ್ಷನಲ್ ಮತ್ತು/ಎಕ್ಸ್ಟಾಡಿನರಿ ಅಂಶಗಳು)

APPAREL

ಮುಂತಾದ ಕ್ಷೇತ್ರಗಳ ಸಾಧಕರು ಸ್ವ-ವಿವರಗಳೊಂದಿಗೆ ಅರ್ಜಿ ಸಲ್ಲಿಸಬಹುದು. ಪ್ರಶಸ್ತಿಯು ಪದಕ, ನೆನಪಿನ ಕಾಣಿಕೆ ಹಾಗೂ ಹಾರ-ತುರಾಯಿಗಳನ್ನು ಒಳಗೊಂಡಿರುತ್ತದೆ.

ಆಯೆಯಾದ ಸಾಧಕರಿಗೆ ಡಿಸೆಂಬರ್ ಕೊನೆಯ ವಾರದಲ್ಲಿ ಪ್ರತಿಷ್ಠಾನವು ಆಯೋಜಿಸುವ ಸುವರ್ಣ ಸಂಭ್ರಮ ಕನ್ನಡ ಹಬ್ಬ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ನೀಡಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ 9448260417 ಗೆ ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.

ಇ-ಲ್ಯಾಂಡ್ ಅಪರೆಲ್ ಅಮಿಟಿಡ್

ನೋಂದಾಯಿತ ಕಚೇರಿ: #16/2ಬಿ, ಶ್ರೀ ವಿನಾಯಕ ಇಂಡಸ್ಟಿಯಲ್ ಎಸ್ಪೇಟ್, ಸಿಂಗಸಂದ್ರ, ದಕ್ಷಿಣ ಹೋಂಡಾ ಶೋರೂಮ್ ಬದಿ,

ಹೊಸುರ್ ರಸ್ತೆ, ಬೆಂಗಳೂರು – 560068, ಕರ್ನಾಟಕ, ಭಾರತ ; ವೆಬ್ ಸೈಟ್: www.elandapparel.com

landapparel.com Tel.: +91-22-40972600/01; Fax.: +91-22- 28472602

නදීණ්, 2022

ಕೊನೆಗೊಂಡಿದೆ

13,460.46

(1,719.35)

(1,719.35)

(1,719.35)

(1,719.35)

4799.05

(49.535.83)

(3.58)

(3.58)

ನೇ ಜುಲೈ. 2023 ರಿಂದ

ಕೊನೆಗೊಂಡಿದೆ

3,942.59

(1,064.97)

(1,064.97

(1,064.97

(1,064.97)

4799.05

(53,527,95)

(2.22)

(2.22)

09/11/2023

10/11/2023

ನೇ ಜುಲೈ. 2022 ರಿಂದ

ಕೊನೆಗೊಂಡಿದೆ

6.043.73

(1,082.11)

(1,082.11)

(1,082.11)

1,060.09

4799.05

(49.535.83)

(2.25)

(2.25)

31 ಮಾಚ್

2023

23,240.71

(3,986.16)

(3,986.16

(3,986.16

(3,992.10

4799.05

(53,527.95)

(8.31)

(8.31)

CIN: L17110KA1997PLC120558 Email Id: investor@elandapparel.com

[SEBI (LODR) ನಿಯಮಾವಆಗಳ 47 (1) (b) ನಿಯಮಗಳು, 2015]

ಸೆಪ್ಟೆಂಬರ್ 30, 2023 ರಂದು ಕೊನೆಗೊಂಡ ತ್ರೈಮಾಸಿಕದಲ್ಲ ಸ್ವತಂತ್ರ ಹಣಕಾಸು ಫಲತಾಂಶಗಳ ಹೇಆಕೆ

තදීණ්, 2023

ರಿಂದ

ಕೊನೆಗೊಂಡಿದೆ

10,352.14

(1,766.29)

(1,766.29)

(1,766.29)

4799.05

(53,527,95)

(3.68)

(3.68)

l. ಮೇಲಿನವು ಸ್ವಾಕ್ ಎಕ್ಡ್ಚೇಂಜ್ಗಳಿಗೆ ಸಲ್ಲಿಸಲಾದ ತ್ರೈಮಾಸಿಕ/ವಾರ್ಷಿಕ ಹಣಕಾಸು ಘಲಿತಾಂಶಗಳ ವಿವರವಾದ ಸ್ವರೂಪದ ಸಾರವಾಗಿದೆ SEBI (ಪಟ್ಟಿ ಮತ್ತು ಇತರ

ಬಹಿರಂಗಪಡಿಸುವಿಕೆಯ ಆಗತ್ಯತೆಗಳು) ನಿಯಮಾವಳಿಗಳು, 2015 ರ ನಿಯಮ 33 ರ ಆಡಿಯಲ್ಲಿ ಪೂರ್ಣ ಸ್ವರೂಪ ತೈಮಾಸಿಕ/ಪಾರ್ಷಿಕ ಹಣಕಾಸು ಫಲಿತಾಂಶಗಳು ಸ್ಟಾಕ್ ಎಕ್ಕ್ ಚೇಂಚ್ (ಗಳು) ಮತ್ತು ಪಟ್ಟ ಮಾಡಲಾದ ಘಟಕ ವೆಬ್ ಸೈಟ್ ಗಳಲ್ಲಿ (www.bseindia.com ಮತ್ತು www.nseindia.com) ಲಭ್ಯವಿದೆ. ಅಂದರೆ

ಟೆಂಡರ್ ಸಂಖ್ಯೆ

DTE/2023-24/IND0003

ಪೀಠೋಪಕರಣ ಸರಬರಾಜು

ಟೆಂಡರ್ ಸಂಖೆ:

DTE/2023-24/IND0004

ಎಲೆಕ್ಟಿಕಲ್ ಮತ್ತು ಎಲೆಕ್ಟಾನಿಕ್ಸ್

ಉಪಕರಣಗಳ ಸರಬರಾಜು

DIPR/CP/RO/2083/2023-24

ಪುರಸಬಾ ಕಾರ್ಯಾಲಯ

🌑 varthabharati.in 🖪 epaper.varthabharati.in

ಆನೇಕಲ್-562 106, ಬೆಂಗಳೂರು ನಗರ ಜಿಲ್ಲೆ ಫೋನ್:080-27841111, ಇಮೇಲ್: itstaff_ulb_anekal@yahoo.co.in ವೆಬ್ಸ್ಪೆಟ್: www.anekaltown.mrc.gov.in

ಸಂ:ಮ.ಕಾ.ಆ/ತಾಂಶಾ/ಜೆ.ಇ/ಕೆಪಿಪಿಪಿ–ಮೋರ್ಟಲ್/01/2023-24 ದಿನಾಂಕ:10.11.2023

ಟೆಂಡರ್ ಪ್ರಕಟಣೆ

(ಕೆಪಿಪಿಪಿ ಜೋರ್ಟಲ್ ಮೂಲಕ ಮಾತ್ರ) (Through GOK KPPP Portal (https://kppp.karnataka.gov.inonly)

ಆನೇಕಲ್ ಮರಸಭೆ ವ್ಯಾಪ್ತಿಯಲ್ಲಿ 2023–24ನೇ ಸಾಲಿನ 15ನೇ ಹಣಕಾಸು ಯೋಜನೆಯಡಿ (ಘನತ್ಯಾಜ್ಯ ನಿರ್ವಹಣೆ) ಕಾಮಗಾರಿಗಳನ್ನು ಕೈಗೊಳ್ಳಲು ಲೋಕೊಪಯೋಗಿ ಇಲಾಖೆಯ ನೋಂದಾಯಿತ ಅರ್ಹ ದರ್ಜೆ ಗುತ್ತಿಗೆದಾರರಿಂದ ಕಾಮಗಾರಿಗಳನ್ನು ನಿರ್ವಹಿಸಲು KPPP-Portal ಮುಖಾಂತರ ಟೆಂಡರನ್ನು ಆಹ್ವಾನಿಸಲಾಗಿದೆ. ಆಸಕ್ತಿಯುಳ್ಳವರು KPPP portal website ನಲ್ಲಿ ಮಾಹಿತಿಯನ್ನು ಪಡೆದು ಭಾಗವಹಿಸಬಹುದಾಗಿರುತದೆ.

SINo	Indent No
1	DMA/2023-24/WS/WORK INDENT6799

1. ಕಾಮಗಾರಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:-20.11.2023. 16:00 ಘಂಟೆಗೆ 2. ಟೆಂಡರನ್ನು ತೆರೆಯುವ ದಿನಾಂಕ:-21.11.2023. ಸಮಯ 16:00 ಘಂಟೆ ನಂತರ ಹೆಚ್ಚಿನ ಮಾಹಿತಿಗಾಗಿ ಕಛೇರಿ ವೇಳೆಯಲ್ಲಿ ಸಂಪರ್ಕಿಸಬಹುದಾಗಿರುತ್ತದೆ. ಇ ಮೇಲ್: itstaff_ulb_anekal@yahoo.com

ಸಹಿ/-	ಸಹಿ/–
ಆಡಳಿತಾಧಿಕಾರಿಗಳು	ಮುಖ್ಯಾಧಿಕಾರಿ
ಮರಸಭೆ, ಆನೇಕಲ್	ಪುರಸಭೆ, ಆನೇಕಲ್

ನ್ಯೂಜೈಸಾ ಟೆಕ್ನಾಲಜೀಸ್ ಅಮಿಟೆಡ್

(ನ್ಯೂಜೈಸಾ ಟೆಕ್ಸಾಲಜೀಸ್ ಪ್ರೈವೇಟ್ ಲಿಮಿಟೆಡ್) ಸಿಐಎನ್: ಯು32106ಕೆಎ2020ಪಿಎಲ್ಸ134935 207/ಬಿ2, 2ನೇ ಅಡ್ಡರಸ್ತೆ, ಜೆಸಿ ಕೈಗಾರಿಕಾ ಪ್ರದೇಶ, ಬೈಕಾಸಿಪುರ ಮುಖ್ಯರಸ್ತೆ, ಕನಕಮರ ರಸ್ತೆ, ಬೆಂಗಳೂರು– 560078. ಇ–ಮೇಲ್: cs@newjaisa.coi

[ಅಸ್ಟಿಂಗ್ ರೆಗ್ಯುಲೇಶನ್ಸ್ ನ ನಿಬಂಧನೆ 52(8) ಮತ್ತು ನಿಬಂಧನೆ 52(4)ಕ್ಕೆ ಅನುಸಾರವಾಗಿ

. 2015 ರ ನಿಯಮ 33 ರ ಆಡಿಯಲ್ಲಿ. ಪೂರ್ಣ ಸ್ವರೂಪ ತ್ರೈಮಾಸಿಕ/ವಾರ್ಷಿಕ ಹಣಕಾಸು ಫಲಿತಾಂಶಗಳು ಸ್ಟಾಕ್			물		30/09/2023	30/09/2022	31/03/2023	
ವೆಬ್	ೈಟ್ ಗಳಲ್ಲಿ (www.bseindia.com ಮತ್ತು www.nsei	ndia.com) ಲಭ ಇಂಡ್ ಅವರೆಲ್ ಅಜ		ಸಂ		ක්ට් ෂ් ණධීප්ත්වූස්	ಪರಿಶೋಧಿತವಲ್ಲದ	ಹಣಕಾಸು ವರ್ಷ ಪರಿಶೋಧಿತ
	4-6	ಕೊಡ್ಡ ಅವರಲ್ಲಿ ಅವ	ಸಹಿ/-	1.	ಕಾರ್ಯಾಚರಣೆಯಿಂದ ಒಟ್ಟು ಆದಾಯ	2615.44	1408.40	4452.98
		rt	ಾಂಗ್ ಜು ಕಿಮ್	2.	ಈ ಅವಧಿಗೆ ನಿವ್ವಳ ಲಾಭ/ (ನಷ್ಟ) (ತೆರಿಗೆ, ವಿಶೇಷ ಮತ್ತು			
			ಕ ನಿರ್ದೇಶಕರು		ಅಥವಾ ಅಸಾಮಾನ್ಯ ಅಂಶಗಳಿಗೆ ಮುನ್ನ#)	352.89	253.26	818.90
			: 08060629	3.	ಈ ಅವಧಿಗೆ ನಿವ್ವಳ ಲಾಭ/ (ನಷ್ಟ) ತೆರಿಗೆಗೆ ಮುನ್ನ (ವಿಶೇಷ			
		Dill	. 00000025	\perp	ಮತ್ತು ಅಥವಾ ಅಸಾಮಾನ್ಯ ಅಂಶಗಳ ಬಳಿಕ#)	352.89	253.26	818.90
		ton.		4.	ಈ ಅವಧಿಗೆ ನಿವ್ವಳ ಲಾಭ/ (ನಷ್ಟ) ತೆರಿಗೆ ಬಳಿಕ (ವಿಶೇಷ			
	ಆಯುಕ್ತರವರ ಕ		2		ಮತ್ತು ಅಥವಾ ಅಸಾಮಾನ್ಯ ಅಂಶಗಳ ಬಳಿಕ#)	289.67	208.28	675.57
	<u>್</u> ರಿಕ್ಕ್ರಿ ಕಾಲೇಜು ಮತ್ತು ತಾಂತ್ರಿಕ	ಶಿಕ್ಷಣ ಇ	ಶಾಖೆ	_	ಈ ಅವಧಿಗೆ ಒಟ್ಟು ಸಮಗ್ರ ಆದಾಯ [ಈ ಅವಧಿಗೆ ಲಾಭ/			
	(a-ra)	~~		J 5.	(ನಷ್ಟ) (ತೆರಿಗೆ ಬಳಿಕ) ಮತ್ತು ಇತರ ಸಮಗ್ರ ಆದಾಯ			
	ಆರಮನೆ ರಸ್ತೆ, ಬೆಂಗಳೂರು-560 00	1. ಮೋನ್: 22	204928		(ತೆರಿಗೆ ಬಳಿಕ)	-	-	-
ಕಡತ	ಸಂಖ್ಯೆ: DTE-PLAN0SPS(1)/16/2023	ದಿನಾಂ	ಕ: 10.11.2023	6.	ಪೆಯ್ಡ್ ಅಪ್ ಈಕ್ವಿಟಿ ಷೇರು ಬಂಡವಾಳ	1184.37	36	36
2	ಇ–ಟೆಂಡರ್ ಅಧಿಸೂ	, ಕನ		7	ಹಿಂದಿನ ಹಣಕಾಸು ವರ್ಷಕ್ಕೆ ಮೀಸಲು (ಆವರ್ತನೀಯ			
				<i>'</i> ·	ಮೀಸಲು ಹೊರತುಪಡಿಸಿ) ಕ	502.28	218.55	894.12
ಆಯ	ಬಕ್ತರು, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾ	ಖೆ, ಬೆಂಗಳೂ	ರು ಇವರು ಈ	8.	ಸೆಕ್ಟುರಿಟಿಗಳ ಪ್ರಿಮಿಯಮ್ ಖಾತೆ	Nil	Nil	Nil
ಕೆಳಕ	ಂಡ ಸಾಮಗ್ರಿಗಳನ್ನು ಮತ್ತು ಸೇವೆಗಳನ್ನು ತ	ಸೂರ್ಯಸುವ ಸ	ಂಬಂದ ಆಸಕ	9.	ಪೆಯ್ಡ್ ಅಪ್ ಸಾಲ ಬಂಡವಾಳ/ ಬಾಕಿ ಇರುವ ಸಾಲ	Nil	Nil	Nil
	ದಾರರಿಂದ ಇ-ಸಂಗಹಣೆ ಮೂಲಕ ದ್ರಿ-ಲಕೊ				ಬಾಕಿ ಇರುವ ಸ್ವೀಕರಿಸಲು ಅವಕಾಶವಿರುವ ಆದ್ಯತೆ ಷೇರುಗಳು	Nil	Nil	Nil
			(42		ಸಾಲ ಈಕ್ವಿಟಿ ಅನುಪಾತ	0.80:1	0.80:1	0.80:1
	್ವನಿಸಿರುತ್ತಾರೆ. ಟೆಂಡರ್ ದಸ್ತಾವೇಜು ಮ		ವಿವರಗಳಿಗಾಗಿ	12.	ಪ್ರತಿ ಷೇರು (ಪ್ರತಿ 5 ರೂಪಾಯಿ) ಗಳ ಆದಾಯ (ಮುಂದುವರಿದ			
htt	s://kppp.karnataka.gov.in ಅನ್ನು ಸಂಪಕಿಣ	-ಸಬಹುದಾಗಿದೆ		1	ಮತ್ತು ಮುಂದುವರಿಯದ ಕಾರ್ಯಾಚರಣೆಗಳಿಗೆ)	2.45	1.87	3.03
	ಟೆಂಡರ್ ವೇಳಾಪಟ್ಟಿ ಈ ಕೆಳಗಿ	ನಂತಿದೆ:		1	1. ಮೂಲ			
				\perp	2. ದುರ್ಬಲ			
	ಇ-ಪ್ರೋರ್ಟಲ್ನಲ್ಲಿ	ಷೀಬಿಡ್	ಬಿಡ್ ಸಲ್ಲಿಸಲು		2. ಕ್ಯಾಪಿಟಲ್ ರಿಡಂಪ್ಷನ್ ಮೀಸಲು	Nil	Nil	Nil
₹.	<u> </u>		ಸಭೆಯ ಕೊನೆಯ		ಡಿಬೆಂಚರ್ ರಿಡಂಪ್ಷನ್ ಮೀಸಲು	Nil	Nil	Nil
ಸಂ.	ಪರಚರ್ ಸಂಖ್ಯ ತ್ತ್ವಾ ನ	0.0000000000000000000000000000000000000		15.	ಸಾಲ ಸೇವಾ ಕವರೇಜ್ ಅನುಪಾತ	7.83	16.33	16.13
	ಮಾಡುವ ದಿನಾಂಕ	ದಿನಾಂಕ	ದಿನಾಂಕ		ಅಸಾಮಾನ್ಯ ಮತ್ತು/ ವಿಶೇಷ ಐಟಂಗಳನ್ನು ಲಾಭ ಮತ್ತು ನಷ್ಟದ ಹೇಳಿಕೆ ಪಾರವಾಗಿ ಯಾವುದು ಅಸಯವಾಗುತ್ತದೇನೇ ಅಸರ ಅಸಯ ಹೊಂದಿಸಲ		ಯ ಜಿಎಎಪಿ ನಿ	ುಯಮಾವಳಿಗೆ

ನುಸಾರವಾಗಿ ಯಾವುದು ಅನ್ನಯವಾಗುತ್ತದೆಯೋ ಅದರ ಅನ್ನಯ ಹೊಂದಿಸಲಾಗಿದೆ ್ತ.). ಮೇಲಿನ ವಿವರಣೆಗಳು ಸಾಕ್ ಎಕ್ಜೇಂಜ್ ಗಳಲ್ಲಿ ಲಿಸಿಂಗ್ ರೆಗ್ಯುಲೇಶನ್ ನ ನಿಬಂಧನೆ 52ರ ಅಡಿಯಲ್ಲಿ ಸಲ್ಲಿಕೆಯಾಗಿರುವ ನಿವರವಾದ ತೈಮಾಸಿಕ/ ವಾರ್ಷಿಕ ಹಣಕಾಸು ಫೆಲಿತಾಂಶಗಳ ಒಂದು ಭಾಗವಾಗಿದೆ. ತೈಮಾಸಿಕ/ ವಾರ್ಷಿಕ ಹಣಕಾಸು ಭಲಿತಾಂಶಗಳ ಸಂಜೂರ್ಣ ವಿವರಗಳು ಸ್ಟಾಕ್ ಎಕ್ಸ್ ಚೇಂಡ್ (ಎನ್ಎಸ್ಇ ಎಮರ್ಡ್) ನಲ್ಲಿ ಲಭ್ಯ ಮತ್ತು ಪಟ್ಟಿಮಾಡಲಾರ

ಂಸ್ತೆಯಲ್ಲಿ ವೆಬ್ಸೈಟ್ನಲ್ಲಿ ಲಭ್ಯ (https://newjaisa.com) ನ್ಯೂಜೈನಾ ಟೆಕ್ಸಾಲಜೀನ್ ಅಮಿಟಿಡ್ ಪರವಾಣ (ಈ ಮೊದಲು ನ್ಯೂಜೈಸ್ನಾ ಟೆಕ್ಸಾಲಜೀಸ್ ಪೈವೇಟ್ ಲಿಮಿಟೆಡ್ ಎಂದು ಕರೆಯಲ್ಪಡುತ್ತಿತ್ತು

ಸಹಿ/-ವಿಶೇಷ ಹಂದಾ ಸ್ಥಳ: ಬೆಂಗಳೂರು ವ್ಯವಸ್ಥಾಪಕ ನಿರ್ದೇಶಕರು

CHANGE OF NAME CHANGE OF NAME

ಪ್ರದೇಶ <mark>ಭಾರತಿ</mark>

I, SHAKHIRA BANO I, KOTAREDDY SANATH KUMAR MAHABUB MULLA R/at resident of No. 406, SRI SAI DIAMONE APARTMENT, 3rd CROSS, ALLFA #90/1, Gavi oni, PB Road GARDEN, KODIGEHALLI MAIN ROAD Hubli-dharwad city HOODI, BENGALURU 560036 Hubli- 580028 have changed have changed my name to my name to SHAKIRA BANU KOTAREDDY SANATH KUMAR REDDY MULLA vide affidavit dated: Vide Affidavit dated 09.11.2023 10/11/2023 Before Notary sworn before advocate and notary K.V.Mani Bangalore. Mamatha .N.K. Bangalore

CHANGE OF NAME I, SANKARALINGAM PITCHAIYA R/at # D 211

Samhita Rainbow MTB Kundalahalli Gate Thubarahall Post, White Field Bengaluru -560066 have changed my Minor Child name from SANKARALINGAM ARJUN SUBRAMANIAN to ARJUN SANKARALINGAM vide affidavit dated: 10/11/2023 Before Notary K.V.Mani

Bangalore.

CHANGE OF NAME

Siri Krishna Residency Arehalli

Arch Uttarahalli Main Road

Bengaluru -560061 have

changed my name to

KEERTHANA SHRINIVAS

vide affidavit dated: 1/11/2023

Before Notary K.V.Mani

Bangalore.

KEERTHANA R/at Flat 101

CHANGE OF NAME CHANGE OF NAME

, KAVERIAMMA CHILLAVANDA , Nisha Franklin, W/o. Joseph Franklin and Residing at No.905, KARIAPPA, W/o. Suresh B M and 9th Floor, MN Orchid Tower 2 Residing at Virajpet, Appaiah Anantapura Main Road, Yelahanka Swamy Road, Kodagu 571218, Bangalore 560064 Karnataka India, Karnataka, India, Now Camp at have changed my minor Daughter's Bangalore, have changed my name name from EVA FRANKLIN to EVA to ASHA BOLLEPANDA SURESH vide THERESA FRANKLIN vide affidavit affidavit dated: 20.10.2023 before dated: 27.10.2023 before notary B V Nagabhushana, Bengaluru. B.V. NAGABHUSHANA, Bengaluru.

CHANGE OF NAME

ಬೆಂಗಳೂರು । ಶನಿವಾರ, ನವೆಂಬರ್ 11, 2023

CHANGE OF NAME , SYED MASTAN, S/o. Syed I, N BASAVARAJU, S/o. Narasiniah Mehboob, Residing at No. 64, 2nd Hanumarasaih, Resident of No. 73, Cross, Sardar Compound, Near Vasudevapura, Taralu, Bengaluru Bombay Stores and Jamiya Masjid, South, Bengaluru-560082, have Bhoopasandra, Bengaluru-560094 changed my name to BASAVARAJ have changed my name to NARASIMIAH, vide affidavit dated: SYED MASTHAN, vide affidavit 10.11.2023 before notary R dated: 09.11.2023 before notary VISHWANATH, Bengaluru

CHANGE OF NAME

, MHERUNNISA, Resident of PRASAD SHETTY .K.B., Bengaluru.

Margondanahalli, Hulimangala Post, Jigani, Bengaluru Rural 560105, Karnataka, have changed my name to MEHERUNNISA, vide affidavit dated: 10.09.2023 before notary MOHAMMED HUSSAIN .K.

CHANGE OF NAME

I, NIDA KHAN, W/o. Nasar Khan,

Resident of No. 360, Dhanu Shree

Apt. 1st Main Road, Jakkasandra

Koramangala, Bengaluru-560034

have changed my name to

NIDA MARYAM, vide affidavit

dated: 10.11.2023 before notary

CHANGE OF NAME CHANGE OF NAME

I. ALTHAMASULLA KHAN. Resident I, MANOJ KUMAR, S/o. Bhawarlal Kankriya, Residing at No. 6, 4th Floor of Old No. 201, New No. 9, 9th Cross, 17th Main, Byrappa Layout, MBT Street, J.M. Road, Nagarathpet Govindapura, AC Post, Bengaluru-Cross, Bengaluru-560002, have 560045, have changed my name to changed my name to MANOJ JAIN, Mr. ALTAMASH ULLA KHAN, vide vide affidavit dated: 10.11.2023 before notary T.C. THIMMARAJA, affidavit dated: 10.11.2023 before notary C. SHARADA, Bengaluru.

CHANGE OF NAME

, SIRISHA CHAGANTIPATI, aged

Chagantipati, Resident of Flat No.

107, Dolphin Dew Apartment, JCR

Layout, Panathur, Bengaluru-

560103, Karnataka, Shall hence

forthbe known as SIRISHA

KANKIPATI, vide affidavit dated:

10.11.2023 before notary B.M.

CHANDRASHEKAR, Bengaluru.

CHANGE OF NAME

I, PUSHPALATHA M, aged 61 years, , MOHAMED MIRZA GALIB, S/o. W/o.Gopal Reddy N, holding Md Sadique, Residing at # 2034/1 Aadhaar No.475870638374, my D.O.B 20.06.1964, Residing at 1st Cross, AMC Road, KG Halli, A.C. No.16, Reddy Colony Mantapa, Post, Bengaluru-560045, have Near Panchayath Office Mantapa, changed my name to MOHAMMED Bannerghatta, Bengaluru-560083, have changed my name to PUSHPALATHA N, vide affidavit 10.11.2023 before notary dated: 10.11.2023 before notary MFER HASSAN. Bengaluru. S. VIJAYAKUMAR, Bengaluru.

MIRZA GALIB, vide affidavit dated

CHANGE OF NAME CHANGE OF NAME 37yrs, W/o. Garudachalam No.59, Near Government School

V. RAJASHEKHARA, Bengaluru. CHANGE OF NAME

I, JAVERIA SHAHI, W/o. Nasarullah Babajan, Residing at Surabhi Apartment, Shuba C-404, Ranka Colony Road, Bilekahalli, Bannerghatta Road, Bengaluru-560076, have changed my minor son's name from MUHAMMED FARDAN to FARDAN MOHAMMED, vide affidavit dated: 10.11.2023 Before notary MEER HASSAN,

I, SATHEESHA T M, Residing at Balagaranahalli, Neraluru Post, Attibele Hobli Anekal Taluk, Bengaluru-562107, have changed my name to SATHISH T M. vide affidavit dated: 09.11.2023 before notary CHANCHALA LAKSHMI,

CHANGE OF NAME SEEMA HANPANNAVAR

Bengaluru

SHANKAREPPA, W/o. Emmanue Domnic Savio, aged 36 years, R/at # 29/1, Kenchappa Road, 2nd Cross, Frazer Town, B'luru-560005, SEEMA HANPANNAVAR SHANKAREPPA and SEEMA SAVIO is one and the same, I hereby state and declare that my present name is changed as SEEMA SAVIO. Vide affidavit dated: 09.11.2023 before notary PRASAD SHETTY .K.B., Bengaluru.

izmo Itd. Driving **Profits**

11:00 a.m.

11:00 a.m.

ಸಹಿ/- ನಿರ್ದೇಶಕರು,

ತಾಂತಿಕ ಶಿಕಣ ಇಲಾಖೆ. ಬೆಂಗಳೂರು

5:00p.m.

5:00p.m.

20/11/2023 11.12.2023

20/11/2023 11.12.2023

Net Profit up 95%*

Operating Revenue up 22%**

Un-Audited Financial Results for the Quarter and Half Year Ended 30th Sep. 2023

Statement of Consolidated Un-audited Financial Results for the Quarter 30-09-2023

(Rs. in Lak Quarter Ended Year Ended Un-Audited Un-Audited Un-Audited Un-Audited Un-Audited Audited Audited 31.03.2023 30.06.2023 30.09.2022 30.09.2022 1 Revenue from Operations 4.475.52 4.149.16 3.567.57 8.624.68 7,042.45 15.382.69 13.243.1 75.48 100.89 108.08 176.37 278.93 353.18 550.2 2 Other Income 3 Total Income 4.551.00 4.250.05 3.675.65 8.801.05 7.321.38 15.735.87 13.793.3 4 Profit/(Loss) for the period 501.09 309.27 1,013.03 519.13 2,001.64 1,603.7 5 Total other Comprehensive Income 4.25 (3.38 6 Total Comprehensive Income for the Period 511.94 501.09 309.27 1,013.03 2,005.89 1,600.4 519.13 Paid-up Equity Share Captial 1,342.19 1,339.16 1,342.19 1,339.16 1,339.16 1,335.8 (Face value Rs.10/- per share 27.026.81 26.502.03 24.425.87 27.026.81 24.425.87 25.951.88 23.895.1 Earnings Per Share 9 (Face value of share at Rs.10/- each)(not Annualised) 7.55 3.81 3.73 14.96 12.0 (a) Basic 2.31 3.89 3.81 3.73 7.55 3.89 14.96 12.0 (b) Diluted 2.31

Statement of Standalone Un-audited Financial Results for the Quarter ended 30-09-2023

١.,	.	1	Quarter Ended	d l	Half Yea	r Ended	Year Ended	
SI. No.	Particulare	Un-Audited 30.09.2023	Un-Audited 30.06.2023	Un-Audited 30.09.2022	Un-Audited 30.09.2023	Audited 30.09.2022	Audited 31.03.2023	Audited 31.03.202
	1 Revenue from Operations	1,053.35	937.29	870.71	1,990.64	1,714.07	3,458.42	2,979.
	2 Other Income	31.53	22.92	20.04	54.45	42.89	92.09	116.
	3 Total Income	1,084.88	960.21	890.75	2,045.09	1,756.96	3,550.51	3,095.
	4 Profit/(Loss) for the period	1.63	7.25	5.09	8.88	10.54	17.20	10.
	5 Total other Comprehensive Income	-		-	-		4.25	(3.3
	6 Total Comprehensive Income for the Period	1.63	7.25	5.09	8.88	10.54	21.45	6.
	7 Paid-up Equity Share Captial (Face value Rs.10/- per share)	1,342.19	1,342.19	1,339.16	1,342.19	1,339.16	1,339.16	1,335.
[8 Reserves	15,870.51	15,856.04	15,749.55	15,870.51	15,749.55	15,799.73	15,727.
,	g Earnings Per Share (Face value of share at Rs.10/- each)(not Annualised)							
	(a) Basic	0.01	0.05	0.04	0.07	0.08	0.13	0.
	(b) Diluted	0.01	0.05	0.04	0.07	0.08	0.13	0
	See accompanying notes to the Financial Results.							

The above is an extract of the detailed format of Financial Results for the Q2 & HYE 30.09.2023 filed with Stock Exchanges under Regulation 33 of the SEBI (Listing Obligations and Disclosures Requirements) Regulation, 2015. The complete format of Financial Results is available on the Stock Exchange websites at www.bseindia.com, www.nseindia.com and also on Company's website at www.izmoltd.com

Bengaluru

10th November, 2023

- The above un-audited results for Q2 and half year ended 30th September, 2023 have been reviewed by the Audit Committee and approved by the Board of Directors at its meeting held on 10-11-2023. 2. Limited Review of the above results has been carried out by the Auditors.
- 3. Investors Grievances during the quarter: Received Nil, Attended Nil, Pending Nil. 4. The company has added 137 new clients on its AI enabled Frog Data platform during the last quarter. Total number of clients added in the

**For HY ended 30.09.2023 as compared to HY ended 30.09.2022

See accompanying notes to the Financial Results

- 5. Addition in Europe to the client base was 48 new clients 6. Increase in Share capital by Rs. 3.03 lakhs during HY ended 30.09.2023 is on account of allotment of ESOP shares (30,300 shares) to
- 7. Employee benefit expenses for the half year ended 30th Sept'23 includes Rs. 61.90 lakhs (Previous HYE 30.09.22 Rs. 11.56 lakhs)
- expenses recognised on account of Stock option offered to employees under ESOP Schemes, recognised over the vesting period
- Previous period figures have been re-grouped/reclassifed wherever necessary to conform to the current period presentation.

9. The Company operates in one reportable segment only. *During the HY ended 30.09.2023 as compared to the same period in the last fiscal. #177/2C, Bilekahalli Industrial Area, Off Bannerghatta Road, Bengaluru-560 076 Ph: +91 80 67125400, Fax: +91 80 67125408 www.izmoltd.com CIN: L72200KA1995PLC018734

CHANGE OF NAME

I. SHIRAZ AMAN SHARIFF NIRKHATTA AKBAR R/at No. 1056 Prestige Royal Gardens T-1 Wing 2, Mudhenahalli Layout, Doddaballapura Main Road, Bengaluru -560064 have changed my name to SHIRAZ AMAN SHARIFF vide affidavit dated: 10/11/2023 Before Notary K.V.Mani Bangalore.

ಕರ್ನಾಟಕ ಸರ್ಕಾರ

ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಛೇರಿ, ಕಾರವಾರ ವಿಭಾಗ, ಕಾರವಾರ

ಟೆಂಡರ್ ಪ್ರಕಟಣೆ

2023-24ನೇ ಸಾಲಿಗೆ 2406-04-103-1-06-Others-140-M.W (CAMPA) ಲೆಕ ಶೀರ್ಷಿಕೆಯಡಿ ಇಲಾಖಾ ಸಿಬ್ಬಂದಿ ವಸತಿ ಗೃಹ (Group housing) ನಿರ್ಮಾಣದ ಕಾಮಗಾರಿ ಕೈಗೊಳ್ಳುವ ಬಗ್ಗೆ ಟೆಂಡರ್ ಆಹ್ವಾನಿಸಲಾಗಿದೆ. ಇ–ಟೆಂಡರ್ ಸ್ವೀಕರಿಸುವ ಕೊನೆಯ ದಿನಾಂಕ: 20-11-2023 ಆಗಿದ್ದು, ಹೆಚ್ಚಿನ ಮಾಹಿತಿಗಾಗಿ ಉಪ ಅರಣ ಸಂರಕ್ಷಣಾಧಿಕಾರಿಗಳ ಕಚೇರಿ, ಕಾರವಾರ ವಿಭಾಗ, ಕಾರವಾರ ರವರನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸುವುದು. (**ದೂರವಾಣಿ ಸಂಖ್ಯೆ: 08382–226365**) DIPR/ADK/KSMCA/350/23-24 Dt. 10.11.2023

ಕುರ್ಆನ್ ವಚನಗಳು

....ಪ್ರತಿಯೊಂದು ಗುಂಪಿನವರೂ ತಮ್ಮ ಬಳಿ ಏನಿದೆಯೋ ಅದರಲ್ಲೇ ಸಂತುಷ್ಟರಾಗಿದ್ದಾರೆ. (23:53)

<www.qurankannada.com> App: ">https://play.google.com/store/apps/details?id=com.nzymic.kquran&hl=en&gl=US>">https://play.google.com/store/apps/details?id=com.nzymic.kquran&hl=en&gl=US>">https://play.google.com/store/apps/details?id=com.nzymic.kquran&hl=en&gl=US>">https://play.google.com/store/apps/details?id=com.nzymic.kquran&hl=en&gl=US>">https://play.google.com/store/apps/details?id=com.nzymic.kquran&hl=en&gl=US>">https://play.google.com/store/apps/details?id=com.nzymic.kquran&hl=en&gl=US>">https://play.google.com/store/apps/details?id=com.nzymic.kquran&hl=en&gl=US>">https://play.google.com/store/apps/details?id=com.nzymic.kquran&hl=en&gl=US>">https://play.google.com/store/apps/details?id=com.nzymic.kquran&hl=en&gl=US>">https://play.google.com/store/apps/details?id=com.nzymic.kquran&hl=en&gl=US>">https://play.google.com/store/apps/details?id=com.nzymic.kquran&hl=en&gl=US>">https://play.google.com/store/apps/details?id=com.nzymic.kquran&hl=en&gl=US>">https://play.google.com/store/apps/details?id=com.nzymic.kquran&hl=en&gl=US>">https://play.google.com/store/apps/details?id=com.nzymic.kquran&hl=en&gl=US>">https://play.google.com/store/apps/details?id=com.nzymic.kquran&hl=en&gl=US>">https://play.google.com/store/apps/details?id=com.nzymic.kquran&hl=en&gl=US>">https://play.google.com/store/apps/details?id=com.nzymic.kquran&hl=en&gl=US>">https://play.google.com/store/apps/details?id=com.nzymic.kquran&hl=en&gl=US>">https://play.google.com/store/apps/details?id=com.nzymic.kquran&hl=en&gl=US>">https://play.google.com/store/apps/details?id=com.nzymic.kquran&hl=en&gl=US>">https://play.google.com/store/apps/details?id=com.nzymic.kquran&hl=en&gl=US>">https://play.google.com/store/apps/details?id=com.nzymic.kquran&hl=en&gl=US>">https://play.google.com/store/apps/details?id=com.nzymic.kquran&hl=en&gl=US>">https://play.google.com/store/apps/details?id=com.nzymic.kquran&hl=en&gl=US>">https://play.google.com/store/apps/details?id=com.nzymic

For and on behalf of the Board

Flat No. 9, Prestige Casablanca Apt.

Airport Road, Bengaluru - 560017

Sanjay Soni

DIN: 00609097

Managing Director